

బాయి తిండి తినిసుగలన్న రుచి రుచియాగి మాడి త్ని బయసువవరు ననావు. వీళేవ కాయ్కుమగల్లి సాకష్టు జనరన్న ఆవ్వానిసి బగే బగొయి భుగ్గగలన్న తయారిసి హంజి లాణ్ణువదెందరే ఎల్లరోగొ ఖిప్పి కేఱువ విడారహే. అంతక వీళేవ సందధగల్లి బరువ అతిథి గళగిందు సామాన్యవాటి హేళ్లే ఆహార పదాధగాగలన్న తయారిసు త్వరించాలి. యాకేందరే నమ్మదు “అతిథి దేవేణభవ” ఎన్నువ సంస్కృతి. బంద అతిథిగించి యావ రీతియల్లు కోరతే ఆగబారదెంబుదు నావు పాలిసికోండు బందిరువ సంప్రదాయి. హాగాగి హేచ్చుగి తయారించ ఆహార పదాధగాగలు ఎల్లరూ సంయుష్టియింద ఉండు హోదరూ స్వీహితిరిగెల్ల లుఇదుదన్న హంచిదరూ మత్తుష్టు మిక్కువంపిరుత్తదే. అదన్న కెద తొట్టుగి జేల్లుత్వరించాలి. అధివా గ్రామీణా పరిసరపెందారే గొబ్బరద గుంపిగే శురియుత్వరించాలి. అదన్న నాయి, కాగే కష్ట తిందు ఎల్లు జేల్లి హాళు మాడుత్తుచే.

ಹೋಟೆಲುಗಳಲ್ಲಿ ಆಹಾರ ಪೂರ್ವಾಳಾಗುತ್ತದೆ. ತಯಾರಿಸಿದ ಆಹಾರ ಪದಾರ್ಥ ಗ್ರಹಕರಿಲ್ಲದೆ ಹಾಲಾಗುವುದು ಒಂದೆಯಾದರೆ ಬಂದ ಗ್ರಹಕರು ಅಗ್ನಿತ್ವಿತ ಹೆಚ್ಚಿ ತರಿಸಿ ವಿಲ್ಲವನ್ನು ಚೂರು ಚೂರು ತಿಂದು ಉಳಿದದ್ದನ್ನು ಅಲ್ಲೇ ಬಿಟ್ಟು ಹೋಗುವುದು ಇನ್ನೊಂದೆಡೆ ದೊಡ್ಡ ರೆಸ್ತ್ರೋರೆಂಟ್‌ಗಳಲ್ಲಿ ವ್ಯಧಿವಾದ ಆಹಾರ ಪದಾರ್ಥಗಳನ್ನು ಸಂಸ್ಥಿಸಲು ಅವರದೇ ವ್ಯವಸ್ಥೆಯಿದ್ದರೂ ಸಣ್ಣ ಹೋಟೆಲುಗಳು ಮತ್ತೆ ರಸ್ತೆ ಬದಿಗೇ ಚೆಲ್ಲುತ್ತವೆ. ಅದು ಮತ್ತೆ ಅಲ್ಲಿ ಕೊಳೆತು ನಾರುತ್ತದೆ. ಎಷ್ಟೇ ಜನರ ಹಸಿವು ಇಂಷಿಸಬಹುದಾದ ಆಹಾರ ಪದಾರ್ಥ ಕಸದ ತೊಟ್ಟಿಯಲ್ಲಿ ನಾರುವಂತಾಗುತ್ತದೆ.

ಮನೆಗಳಲ್ಲಾ ಪೋಲು

ಮನೆಗಳಲ್ಲಿ ಅಹಾರ ವ್ಯಧಿಗಳಾಗುವದು ಸಾಕಷ್ಟು ಗಣನೀಯ ಮಟ್ಟದೇ ಅಗಿದೆ. ದೊಡ್ಡ ದೊಡ್ಡ ಕುಟುಂಬಗಳಲ್ಲಿ ಅಹಾರ ಪದಾರ್ಥ ಸ್ವಲ್ಪ ಮಿಕ್ಕದರೂ ಹಂಚಿ ತಿಂದು ಮುಗಿಸುವುದುಂಟು. ಆದರೆ ಸ್ವಲ್ಪ ಸ್ವಲ್ಪ ಕುಟುಂಬಗಳಲ್ಲಿ ಅಹಾರ ಮಿಕ್ಕದರೆ ಅದನ್ನು ಎಸೆಯುವವರೂ ಇದ್ದರೆ. ಕೆಲವರಿಗೆ ಹೆಚ್ಚಿಯ ಅಹಾರ ಪದಾರ್ಥಗಳಿಂದರೆ ತಾತ್ತ್ವಾರ, ಇನ್ನು ಕೆಲವರಿಗೆ ಮಾಡಿದರೆ ಅರೆಗ್ಗುಕರ ದೃಷ್ಟಿಯಿಂದ ಅಪ್ಪೊಂದು ಉತ್ತಮ ಪರಿಪಾಟಿ ಇದಲ್ಲಿದ್ದರೂ ಬೆಂದಪೆಂದು ಎಸೆಯುವ ಬದಲು ಉಳಿಸಿ ತಿನ್ನುವದು ಒಳಿತು. ಆದರೆ ಮಿಗಿದಂತೆ ಜೀವಕಾರಿ ಬೇಕಾದರ್ವೇ ತಯಾರಿಸುವದು ಜಾಣಿತನ.

ଏହେବେ ସଂଦର୍ଭଗତିରେ ଦୋଷ୍ଟ ଦୋଷ୍ଟ ପ୍ରକାଶଲ୍ଲ ହେଲୁଥାଏଗଲ୍ଲ
ଆହାର ପଦାଧରଗତିରୁ ତରଂଦୁ କେନ୍ଦ୍ର ତୋଣିଗେ ସୁରିଯୁଵ ଦୃଶ୍ୟବନ୍ଦୁ
କାଣୁତ୍ତେବେ. ଆହାର ବୃଦ୍ଧିବାଗୁଣୀରୁପ ଅରିବୁ ଜଳଦରୁ ଅତ୍ୟକ ଆହାର
ପଦାଧରଗତିରୁ ସଂରକ୍ଷଣ ଅଗ୍ରତ୍ତେଵିରୁପେଦେଗି ତଳିଚୁପୁର ପରିଯାଦ
ବୈଷ୍ଣୋ ନମ୍ବୁଲିଲ୍ଲ. ଆହାରପନ୍ଦୁ ବିଂଦେହେଯିଠିଙ୍କ ଜନ୍ମୋତ୍ସବେହି ସାଗିକୁ
ପୁରୁ ସୁଲଭଦ ମାତାତ୍ତ୍ଵ. ସମୟ ମୀରିଦାଗ ଅଦୁ ହଳକ ହୋଇଗୁତ୍ତେ.
ନିଗଦିତ ସମୟରେଲାଗେ ଅଦନ୍ତ ସାଗି ହେଲିଦରିଗେ ଉଳବୁଦିଶବେକୁ.

ಫೇಡಿಂಗ್ ಇಂಡಿಯಾ ಪಣ

ಇದೇ ಚಿಂತನೆಯಿಂದ ಹೆಚ್ಚಿನ ಹುದುಕಾಟ ನಡೆಸಿದಾಗ ತಿಳಿದು ಬಂದುದಿದ್ದು. ನಮ್ಮಲ್ಲಿ ಅನೇಕ ಸಂಘ ಸಂಸ್ಥೆಗಳು ಈಗಾಗಲೇ ಈ ಕಾರ್ಯದಲ್ಲಿ ತೋಡಿವೆ. ಫೀಡಿಂಗ್ ಇಂಡಿಯಾ ಎಂಬ ಸರ್ಕಾರೀತರ ಸಂಸ್ಥೆ ಬೆಂಗಳೂರು ಸೇರಿದಂತೆ ದೇಶದ ಸುಮಾರು 16 ಪ್ರಮುಖ ನಗರಗಳಲ್ಲಿ ಸಭೆ ಸಮಾರಂಭಗಳಲ್ಲಿ ಪಾಟಿಗಳಲ್ಲಿ ಕಲ್ಯಾಣ ಮಂದಿರಗಳಲ್ಲಿ ವಿಷ್ಣುದ ಆಹಾರವನ್ನು ಕೂಡಲೇ ಸಂಗೃಹಿಸಿ ಅಗತ್ಯವಿರುವವರಿಗೆ ಹಂಚಿವ ಕೆಲಸದಲ್ಲಿ ತೋಡಿದ್ದು 24/7 ಹೆಲ್ಪ್‌ಲೈನ್ ಇಟ್ಟಿಕೊಂಡು ಕೆಲಸ ನಿರ್ವಹಿಸುತ್ತಿದೆ. ಹಿಂದುಮುತ್ತು ಭಾರತ ಈ ಸಂಸ್ಥೆಯ ಕನಸು. ಇದ್ದಲ್ಲದ ರಾಬಿನ್ ಹುಡ್ ಆರ್ಮ್ಫ್, ಮುಂಬೈಯ ಡಬ್ಲ್ಯೂಎಲ್ ಸಂಸ್ಥೆಯ ರೋಟಿ ಬ್ಯಾಂಕ್ ಹೆಚ್ಚಿನ ಆಹಾರ ಪದಾರ್ಥಗಳನ್ನು ಸ್ವೀಕರಿಸಿ ಹಂಚಿವ ಕೆಲಸದಲ್ಲಿ ನಿರವಾಗಿವೆ. ಬೆಂಗಳೂರಿನಲ್ಲಿ ಸುಮಾರು 1617 ವರ್ಷಗಳಲ್ಲಿ ಈ ಕಾರ್ಯದಲ್ಲಿ ತೋಡಿರುವ ಉದ್ದೇಶ ಆರ್. ಬಿ. ಶಿವಕುಮಾರ್ ಅವರು ಸ್ವತಂತ ಆಸ್ಯದೀಯಿಂದ ಈ ಕೆಲಸದಲ್ಲಿ ನಿರತರಾಗಿದ್ದಾರೆ. ದಿನವೋಂದಕ್ಕೆ ಸುಮಾರು 2000 ಜನಕ್ಕೆ ಮಂದಿಗೆ ಆಹಾರ ವಿತರಿಸುತ್ತಾರೆ. ಸುಮಾರು 20 ವರ್ಷಗಳ ಹಿಂದೆ ಒಮ್ಮೆ ರಸ್ತೆ ಒಂದಿಯಲ್ಲಿ ಲಾರಿಯಂದರಿಂದ ಅಧ್ಯ ಲೊಡ್‌ ಅನ್ನವನ್ನು ಕೆಸದ ತೋಟಿಗೆ ಚೆಲ್ಲುವುದನ್ನು ಕಂಡಾಗ ಮನಸ್ಸು ತಡೆಯಿದೆ ಈ ಕುರಿತು ಏನಾದರೂ ಮಾಡಬೇಕೆಂಬ ಇಚ್ಛೆಯಿಂದ ಈ ಕುರಿತು ಸಾಕಷ್ಟು ಚಿಂತಿಸಿ ಪ್ರಾರ್ಥನೆಯಾರಿಯೋದಿಗೆ ಈ ಕಾರ್ಯ ಆರಂಭವಾಯಿತು. ಆರಂಭಿಸಿದ ಮೇಲೆ ನಿತಿಲ್ಲ. ದಿನವೋಂದಕ್ಕೆ 20-30 ಕರೆಗಳು ಬರುತ್ತವೆ. ನಮ್ಮಲ್ಲಿ ಬೇಕಾದಮ್ಮ ವಾಹನ ಹಾಗೂ ಸಿಬ್ಬಿಂದಿಗಳಿರುವುದರಿಂದ ಕಷ್ಟವನ್ನೇವುದಿಲ್ಲ ಸಂಗೃಹಿಸಿದ ಆಹಾರವನ್ನು ರಸ್ತೆ ಬಡಿ, ಬಂಧಾಸ್ತಾಂಡ್, ರೆಲ್ಯೈ ಸ್ಟೇಲನ್‌ಗಳಲ್ಲಿ ಹಂಚತ್ತೇವೆ. ಈ ಕಾರ್ಯದಿಂದ ಮಿಟಿಲಿದೆ, ತೈತ್ತಿಯಿದೆ. ನಾನಿರುವವರಿಗೆ ಈ ಕಾರ್ಯ ನ್ನು ನಿರ್ದಾರಿಸುವುದಕ್ಕೆ ನಿಷ್ಠೆ ಇದೆ. ಆಹಾರದಲ್ಲಿ ಅದ್ದೂರಿತನ ಮತ್ತು ಅರಂಕಾರ ಎರಡೂ ಸಲ್ಲುದು ಎಂದೂ ಸೇರಿಸುತ್ತಾರೆ.

పుడో బ్యాంకోగళు నమ్మి దేశదల్లి సాకష్టు సంఖ్యేయల్లి కేలన నివారిస్తున్నారు. ఇందియ పుడో బ్యాంకింగ్ నేచోవెక్స ఎంబ సరకారేతర ఆహార జాల దేశవన్ను హసివుముక్కెగొల్సువ దృష్టియింద లోక విధాని సిస్టమ్సులందిగి క్షేపణిసి నదిల్లదే కాయిసివారిస్తున్నదే. మిక్కిద దవశ ధాన్యగణన్న ఆహార పదార్థగణన్న సంగ్రహిసి అగ్క్షమిరువవరిగి ఏతరిసువ స్పుక్క కాయిసిదల్లి తొడిది. బెంగళూరినల్లు పుడో బ్యాంకో తాపి ఇదే. ఈ బ్యాంకోగల్లు ఆహారిమిరువవర హగూ ఆహారద అగ్క్షమిరువవర సంప్రకారిసేతువాచి కాయిసివారిస్తున్నదే. ఇవల్లదే హండ్రెసెండ్సెగళల్లి కల్యాణ మందిరగళు సహ కేలువ అనాధార్మాగణ్ణిలందిగి ఒడంబడికి మాడికొండు మిక్కిద ఆహారస్ను తావాగియే ఆల్లి కట్టాడికిచేశాడనే



ಶ್ರೀ ದುರ್ಗಾ ಪರಮೇಶ್ವರಿ ಜ್ಯೋತಿಷಾಲಯ

ଲୁଚିତ ଭବିଷ୍ୟ ଶାଶ୍ଵତ ଜଲକାର

ନିମ୍ନ ନମ୍ବର୍‌ଗତାର ବିଦ୍ୟ, ଲୁହୋଣ, ବିପାକ, ସଂତାନ ଯୋଗ, ଶ୍ରୀପୁରୁଷ ପ୍ରେସ୍‌ମିଜାର, ପତିଳକରଣ, ଅତ୍ୟ-ନେତାଙ୍କ କଲକ, ଗଂଠ-ହଂଦତି କରିକଲ, କୋଲଚ୍ଛର୍ମକେନ୍ଦ୍ର, ଶତ୍ରୁକାବ୍ୟ, ନାଲବାଦ, ରାଜକିଳୟ, ବାହନ୍‌ଯୋଗ, ଭୂମିଯୁଦ୍ଧ ତୋଂଦର, ମୁନ୍ୟଲ୍ ଅଳାଂପି, ଶ୍ରୀଗିରି ତୋଂଦର, ମାଟ୍-ମୁଂତ,

ಇನ್ನೂ ಅನೇಕ ಸಮಸ್ಯೆಗಳಿಗೆ ಶ್ರೀದುರ್ಗಾಪರಮಾಶ್ವರಿ ದೇವಿ ದೈವ ಹೋಮ ಪಂಚಾಂದ 5 ಬಿನಗಳಲ್ಲಿ ಶಾಶ್ವತ ಪರಿಹಾರ.

ଓଡ଼ିଆ ମୁଦ୍ରଣ କରନ୍ତୁ କରନ୍ତୁ କରନ୍ତୁ

ನಿಮ್ಮ ಸುಖ:ದುಷ ನವೆ ನಮಸ್ಕರಣಗೆ ಹಂಡಿತ್ತ. ಸುರೇಶ್ ಭಟ್

ನಿಮ್ಮ. ನುಖಾಯಿ ನವರ ನಮಸ್ಕರಣ
ನುಡಿದಂತೆ
ನಡೆಯುವದು

ପ୍ରକାଶକ ପତ୍ର ମୁଦ୍ରଣ ବ୍ୟାପକୀୟ

9900305071